

(Pages : 14)

8096—B21—II SC—R—May 2019

SECOND SEMESTER B.Com. DEGREE EXAMINATION, APRIL/MAY 2019

(Revised)

Paper II—FINANCIAL ACCOUNTING—II

Time : Three Hours

Maximum : 80 Marks

Attempt all sections according to internal choice.

Use of simple programme calculator is allowed.

Section A

1. Answer any *ten* of the following. Each question carries 2 marks :

- (a) What do you mean by consignment ?
- (b) Who is consignor ?
- (c) What is del credere commission ?
- (d) State two features of hire purchase system.
- (e) Why hire purchase price is higher than cash price ?
- (f) What is instalment based purchase system ?
- (g) What is down payment ?
- (h) What is a branch ?
- (i) How do you close branch expenses account ?
- (j) What do you mean by cash in transit ?
- (k) What are the types of insurance claim ?
- (l) What is salvage value of stock ?

(10 × 2 = 20 marks)

Turn over

Section B*Answer any three questions.**Each question carries 5 marks.*

2. Explain the difference between Hire Purchase system and Instalment system.
3. Calculate the commission from the following :
- (a) Cost of goods sent on consignment Rs. 3,00,000.
 - (b) Loading on goods sent : 25 % on invoice price.
 - (c) Commission at 15 % on sales plus 25 % on excess amount realised over and above the invoice price of goods sold.
 - (d) Goods sold 90 % of the consignment for Rs. 4,00,000.
4. From the following information prepare "Branch Debtors Account" :

		Rs.
Debtors on 1-1-2017	...	30,000
Cash received from debtors	...	1,44,000
Discount allowed	...	1,200
Bad debts	...	800
Debtors on 31-12-2017	...	18,000
Goods return by customers	...	2,000

5. On 01-01-2015 Mr. Ashok purchased a motor cycle from Kala & Co. Gadag on hire purchase basis. The cash price of the motor cycle being Rs. 80,000 payable Rs. 20,000 on signing of the agreement and the balance in three equal annual instalment of Rs. 20,000 each on 31st December every year in addition to the above interest at 5 % p.a. is also payable to the vendor on the unpaid balance of cash price.

You are required to prepare hire purchase chart.

6. State how the following expenses are allocated among different departments :

- (a) Depreciation on machinery.
- (b) Carriage outwards.
- (c) Power expenses.
- (d) Advertisement.
- (e) Canteen expenses.
- (f) Bad debts.
- (g) Salesman salary.
- (h) Sundry expenses.
- (i) Office staff salaries.
- (j) Freight.

7. A fire occurred on premises of Mr. Ratik on 31.12.2013 and considerable stock was destroyed. The following data is available from the books :

- (a) Value of salvaged stock—Rs. 16,000.
- (b) Stock on 1-1-2013—Rs. 56,000.
- (c) Purchases for the year 2013—Rs. 2,24,000.
- (d) Sales for the year 2013—Rs. 2,40,000.

During the past 5 years, the average gross profit on sales was 25 % prepare a statement of insurance claim.

(3 × 5 = 15 marks)

Turn over

Section C

Question 13 is compulsory.

Answer any two of the remaining questions.

Each question carries 15 marks.

8. Sony TV Co. Ltd. consigned 100 TV sets to M/s Prakash Traders. The cost of each TV set Rs. 19,200 but proforma invoice was made out at Rs. 20,000 each TV set. Consignors paid for freight Rs. 1,12,000 and insurance Rs. 48,000.

10 TV sets were totally destroyed in transit for which insurance company paid Rs. 1,28,000 in full settlement directly to consignor.

M/s. Prakash Traders sold 70 TV sets at Rs. 24,800 each. They reported that they paid Rs. 40,000 towards showroom expenses and Rs. 56,000 towards godown insurance. They sent a draft to consignors after deducting their expenses and commission at 5 %.

Prepare necessary accounts in the books of consignors.

9. Asha Transport Ltd. Yellapur purchased a vehicle on hire purchase system. The terms of payment are as follows :

1-1-2011 on signing the agreement Rs. 32,000

31-12-2011 I instalment Rs. 44,800

31-12-2012 II instalment Rs. 41,600

31-12-2013 III instalment Rs. 38,400

31-12-2014 IV instalment Rs. 35,200

Depreciation is charged at 20 % p.a. on the reducing balance method. Interest is to be calculated at 10 % p.a.

Ascertain cash price and prepare necessary ledger account in the books of Asha Transport Ltd.

10. Gajanan Co. Ltd. purchased on 1.1.2015 a computers on instalment system from Computer Co. Belgaum. A sum of Rs. 24,000 was to be paid on delivery and the balance in four equal annual instalment of Rs. 24,000 each payable at the end of each year (i.e. 31st December). The cash price of the computers was Rs. 1,08,000. The vendors charge 5 % interest on unpaid balance of cash price. Gajanan Co. Ltd. charged depreciation at 10 % p.a. on reducing balance method.

You are required to prepare necessary ledger accounts in the books of Gajanan Co. Ltd.

11. Moon Co. Ltd. Karwar has a branch at Hubli goods were invoiced at branch at cost plus 50 % there on, Branch remits all cash received to head office and all expenses are met by head office.

From the information given below prepare the necessary ledger accounts under "stock and debtors", to show profit or loss earned by the branch :

	Rs.
Stock on 1-4-2018 (at invoice price) ...	74,400
Debtors on 1-4-2018 ...	70,400
Goods sent to branch (at cost price) ...	2,72,000
Sales at branch :	
Cash sales ...	2,00,000
Credit sales ...	2,48,000
Cash collected from debtors ...	2,43,200
Goods returned by branch ...	12,000
Goods returned by debtors ...	9,600
Surplus in stock ...	13,200
Discount allowed to debtors ...	1,600
Expenses at branch ...	43,200

Turn over

12. On 26-4-2018 fire occurred in the premises of Shinde Traders of Annigeri. The following figures are available from the records of the stores :

		Rs.	
Stock on 1-1-2017	...	2,00,000	1 set
Stock on 31-12-2017	...	3,00,000	1 set
Purchases during the year 2009 2017	...	27,00,000	1 set
Sales during the year 2009 2017	...	32,50,000	1 set
Purchases from 1.1.2018 to 26.4.2018	...	18,00,000	1 set
Sales from 1.1.2018 to 26.4.2018	...	20,50,000	1 set
Value of salvaged stock	...	80,000	1 set

Prepare a statement of fire claim.

13. *Case Study (Compulsory)*

The following particulars are taken from the books of Vikas Company Ltd. for the year ending 31.12.2018 :

(i) Department		x	y	z
		Rs.	Rs.	Rs.
Stock on 1.1.2018	...	68,000	57,600	27,600
Purchases	...	1,40,000	1,20,000	1,00,000
Sales	...	2,40,000	2,00,000	1,60,000
Stock on 31.12.2018	...	66,960	48,200	52,000

- (ii) Expenses common of all departments :

	Rs.
Salaries	... 42,000
Rent and rates	... 36,000
Discount allowed	... 12,000

(iii) Interdepartmental transaction :

x to y Rs. 19,200

x to z Rs. 9,600

y to z Rs. 12,800

(iv) Other information :

(a) No. of employees in x , y and z were 15, 10 and 5 respectively.

(b) Area occupied by each departments in sq.feet. were 200, 150 and 100 respectively.

(A) Calculate Profit or Loss of all departments.

(B) Suggest any changes you feel suitable for improving the efficiency of departments.

(3 × 15 = 45 marks)

Turn over

Kannada Version

ಆಂತರಿಕ ಆಯ್ಕೆಗಳ ಪ್ರಕಾರ ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ :
ಸರಳ ಸಂಯೋಜಿಸಲಾಗದ ಕ್ಯಾಲ್ಕುಲೇಟರನ್ನು ಉಪಯೋಗಿಸಬಹುದು.

ವಿಭಾಗ ಅ

1. ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

- (a) ಸರಕು ರವಾನೆ ವ್ಯವಹಾರ ಎಂದರೇನು ?
- (b) ಸರಕು ರವಾನೆದಾರ ಎಂದರೆ ಯಾರು ?
- (c) ಡೆಲ್ ಕ್ರೆಡರ್ ದಲಾಲಿ ಎಂದರೇನು ?
- (d) ಬಾಡಿಗೆ ಖರೀದಿ ಪದ್ಧತಿಯ ಎರಡು ಲಕ್ಷಣಗಳನ್ನು ತಿಳಿಸಿರಿ.
- (e) ಬಾಡಿಗೆ ಖರೀದಿ ಬೆಲೆ ನಗದು ಬೆಲೆಗಿಂತ ಏಕೆ ಹೆಚ್ಚಾಗಿರುತ್ತದೆ ?
- (f) ಕಂತು ಆಧಾರಿತ ಖರೀದಿ ಪದ್ಧತಿ ಎಂದರೇನು ?
- (g) ಒಪ್ಪಂದಕ್ಕೆ ಸಹಿ ಹಾಕುವಾಗ ಕೊಡುವ ಮೊತ್ತ (ಡೌನು ಪೇಮೆಂಟ್) ಎಂದರೇನು ?
- (h) ಶಾಖೆ ಎಂದರೇನು ?
- (i) ಶಾಖಾ ಖರ್ಚುಗಳ ಖಾತೆಯನ್ನು ಹೇಗೆ ಮುಕ್ತಾಯಗೊಳಿಸುವಿರಿ.
- (j) ಸಾಗಣಿಕೆಯಲ್ಲಿರುವ ನಗದು ಎಂದರೇನು ?
- (k) ವಿಮಾ ಹಕ್ಕು ಬಾಧ್ಯತೆಯಲ್ಲಿರುವ ವಿವಿಧ ಪ್ರಕಾರಗಳಾವುವು ?
- (l) ಅಗ್ನಿಗೆ ಆಹುತಿಯಾಗಿ ಉಳಿದ ಶಿಲ್ಕು ಮೌಲ್ಯ ಎಂದರೇನು ?

(10 × 2 = 20 marks)

ವಿಭಾಗ ಬ

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. ಬಾಡಿಗೆ ಖರೀದಿ ಪದ್ಧತಿಯ ಮತ್ತು ಕಂತು ಪದ್ಧತಿಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
3. ಈ ಕೆಳಗಿನ ಮಾಹಿತಿಯಿಂದ ದಲ್ಲಾಳಿಯನ್ನು ಕಂಡು ಹಿಡಿಯಿರಿ :
- (a) ಸರಕು ರವಾನೆ ಪದ್ಧತಿಯ ಮೇಲೆ ಕಳುಹಿಸಿದ ಸರಕುಗಳ ನೈಜ ಬೆಲೆ ರೂ. 3,00,000.
- (b) ರವಾನೆ ಸರಕುಗಳ ಮೇಲೆ ಹೆಚ್ಚುವರಿ ಹಣ : ಬೆಲೆ ಪಟ್ಟಿದರದ ಶೇ. 25.
- (c) ದಲ್ಲಾಳಿ ಮಾರಾಟದ ಮೇಲೆ ಶೇ. 15 ಹಾಗೂ ಬೆಲೆ ಪಟ್ಟಿದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಿದ ಮೊತ್ತದ ಮೇಲೆ ಶೇ. 25.
- (d) ಮಾರಾಟ ಮಾಡಿದ ಸರಕುಗಳು ಶೇ. 90 ರೂ. 4,00,000.
4. ಈ ಕೆಳಗಿನ ಮಾಹಿತಿಗಳಿಂದ “ಶಾಖಾ ಸಾಲಗಾರ ಖಾತೆ”ಯನ್ನು ತಯಾರಿಸಿರಿ :
- | | ರೂ. |
|------------------------------------|----------|
| ದಿನಾಂಕ 1-1-2017 ರಂತೆ ಸಾಲಗಾರರು ... | 30,000 |
| ಸಾಲಗಾರರಿಂದ ಪಡೆದ ನಗದು ... | 1,44,000 |
| ಸೋಡಿ ಬಿಟ್ಟುಕೊಟ್ಟಿದ್ದು ... | 1,200 |
| ಕರಡು ಸಾಲಗಳು ... | 800 |
| ದಿನಾಂಕ 31.12.2017 ರಂದು ... | 18,000 |
| ಗ್ರಾಹಕರು ಮರಳಿ ಕಳುಹಿಸಿದ ಸರಕುಗಳು ... | 2,000 |
5. ದಿನಾಂಕ 01-01-2015 ರಂದು ಅಶೋಕರವರು ಗದಗಿನ ಕಲಾ ಕಂಪನಿಯಿಂದ ಬಾಡಿಗೆ ಖರೀದಿ ಪದ್ಧತಿಯಲ್ಲಿ ಒಂದು ಮೋಟಾರ್ ಸೈಕಲ್‌ನ್ನು ಖರೀದಿಸಿದ್ದಾರೆ. ಮೋಟಾರ್ ಸೈಕಲಿನ ನಗದು ಬೆಲೆ ರೂ. 80,000. ರೂ. 20,000 ಗಳನ್ನು ಒಪ್ಪಂದಕ್ಕೆ ಸಹಿ ಹಾಕಿದಾಗ ಕೊಡಬೇಕು. ಬೆಲೆಯ ಬಾಕಿ ಮೊತ್ತವನ್ನು ರೂ. 20,000 ಗಳಂತೆ ಸಮಾನ ವಾರ್ಷಿಕ ಮೂರು ಕಂತುಗಳಲ್ಲಿ ಕೊಡಬೇಕು. ಕಂತಿನ ಹಣವನ್ನು ಪ್ರತಿವರ್ಷ 31 ನೆಯ ಡಿಸೆಂಬರದಂದು ಕೊಡಬೇಕು. ಇದರ ಜೊತೆಗೆ ವರ್ಷಕ್ಕೆ ಶೇ. 5 ಬಡ್ಡಿಯನ್ನು ಬಾಕಿ ಹಣದ ಮೇಲೆ ಮಾರಾಟಗಾರರಿಗೆ ಕೊಡಬೇಕು.
- ಮೇಲಿನ ಮಾಹಿತಿಗಳಿಂದ ಬಾಡಿಗೆ ಖರೀದಿ ಪಟ್ಟಿಯನ್ನು ತಯಾರಿಸಬೇಕು.

Turn over

6. ಕೆಳಗೆ ಕಾಣಿಸಿದ ವೆಚ್ಚಗಳನ್ನು ವಿವಿಧ ವಿಭಾಗಗಳಿಗೆ ಹೇಗೆ ಹಂಚುವಿರಿ ತಿಳಿಸಿರಿ :

- (a) ಯಂತ್ರೋಪಕರಣಗಳ ಸವಿತ.
- (b) ಸರಕು ಕಳುಹಿಸಿದ ಸಾರಿಗೆ ವೆಚ್ಚ.
- (c) ಇಂದನ ವೆಚ್ಚ.
- (d) ಜಾಹಿರಾತು.
- (e) ಕ್ಯಾಂಟಿನ್ ವೆಚ್ಚ.
- (f) ಕರಡು ಸಾಲಗಳು.
- (g) ಮಾರಾಟಗಾರರ ಸಂಬಳ.
- (h) ಇತರೆ ವೆಚ್ಚಗಳು.
- (i) ಕಛೇರಿ ಸಿಬ್ಬಂದಿ ವೆಚ್ಚ (ಸಂಬಳ).
- (j) ಖರೀದಿ ಮಾಡಿದ ಸರಕು ಸಾಗಾಣಿಕೆ ವೆಚ್ಚ.

7. ದಿನಾಂಕ 31.12.2013 ರಂದು ಶ್ರೀ ರತೀಕರವರ ಅವರಣವು ಅಗ್ನಿಗೆ ಆಹುತಿಯಾಗಿದೆ. ಸರಕು ಸ್ವಲ್ಪಪ್ರಮಾಣದಲ್ಲಿ ನಾಶಗೊಂಡಿದೆ. ಈ ಕೆಳಗಿನ ಮಾಹಿತಿಯನ್ನು ಪುಸ್ತಕದ ಆಧಾರದ ಮೇಲೆ ನೀಡಲಾಗಿದೆ :

- (a) ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ ರೂ. 16,000.
- (b) ಶಿಲ್ಕು ದಿ. 1-1-2013—ರೂ. 56,000.
- (c) ಖರೀದಿ 2013 ರ ವರ್ಷದಲ್ಲಿ ರೂ. 2,24,000.
- (d) ಮಾರಾಟ 2013 ರ ವರ್ಷದಲ್ಲಿ ರೂ. 2,40,000.

ಹಿಂದಿನ 5 ವರ್ಷದ ಸರಾಸರಿ ಒಟ್ಟು ಲಾಭವು ಶೇ. 25 ರಷ್ಟು ವಿಕ್ರಿಯ ಮೇಲೆ ಇರುತ್ತದೆ. ವಿಮಾ ಹಕ್ಕು ಬಾಧ್ಯತೆ ವರದಿಯನ್ನು ತಯಾರಿಸಿರಿ.

(3 × 5 = 15 marks)

ವಿಭಾಗ ಕ

13ನೇಯ ಪ್ರಶ್ನೆ ಕಡ್ಡಾಯ (ಪ್ರಕರಣ ಅಧ್ಯಯನ)

ಉಳಿದ ಪ್ರಶ್ನೆಗಳಿಗೆ ಬೇಕಾದ ಎರಡಕ್ಕೆ ಉತ್ತರಿಸಿರಿ :

8. ಸೊನಿ ಟಿ.ವಿ. ಕಂ.ಲಿ. ಇವರು ಮೆ|| ಪ್ರಕಾಶ ಟ್ರೇಡರ್ಸ್ ಇವರಿಗೆ 100 ಟಿ.ವಿ. ಸೆಟ್‌ಗಳನ್ನು ರವಾನಿಸಿದೆ. ಪ್ರತಿಯೊಂದು ಟಿ.ವಿ. ಸೆಟ್‌ನ ಮೂಲ ಬೆಲೆ ರೂ. 19,200 ಇದೆ. ಆದರೆ ಪ್ರೊಫಾರ್ಮ್ ಬಿಕರಿ ಪಟ್ಟಿಯ ಬೆಲೆಯನ್ನು ಪ್ರತಿ ಟಿ.ವಿ. ಸೆಟ್‌ಗೆ ರೂ. 20,000 ನಿಗದಿಮಾಡಿದೆ. ರವಾನೆಗಾರರು ಗಾಡಿ ಬಾಡಿಗೆಗೆ ರೂ. 1,12,000 ಹಾಗೂ ವಿಮೆಗೆ ರೂ. 48,000 ನೀಡಿದ್ದಾರೆ.

ಪ್ರಯಾಣ ಮಧ್ಯದಲ್ಲಿ ಹತ್ತು ಟಿ.ವಿ. ಸೆಟ್‌ಗಳು ಸಂಪೂರ್ಣ ನಾಶವಾಗಿದ್ದು ಅದರ ಪೂರ್ಣ ಪರಿಹಾರವೆಂದು ವಿಮಾ ಕಂಪನಿಯು ನೇರವಾಗಿ ರವಾನೆಗಾರರಿಗೆ ರೂ. 1,28,000 ನೀಡಿದೆ.

ಮೇ|| ಪ್ರಕಾಶ ಟ್ರೇಡರ್ಸ್, 70 ಟಿ.ವಿ. ಸೆಟ್‌ಗಳನ್ನು ಪ್ರತಿಯೊಂದಕ್ಕೆ ರೂ. 24,800 ರಂತೆ ಮಾರಾಟ ಮಾಡಿದೆ. ಪ್ರತಿನಿಧಿಯ ಪ್ರದರ್ಶನ ಕೋಣೆ ವೆಚ್ಚಗಳಿಗಾಗಿ ರೂ. 40,000 ಹಾಗೂ ಉಗ್ರಾಣ ವಿಮೆಗಾಗಿ ರೂ. 56,000 ವೈಯಿಸಿರುವುದಾಗಿ ವರದಿ ಮಾಡಿದ್ದಾರೆ. ಅವರು ತಮ್ಮ ವೆಚ್ಚ ಹಾಗೂ ಶೇ. 5 ರ ದಲ್ಲಾಲೆಯನ್ನು ಮುರಿದುಕೊಂಡು ನಂತರ ಉಳಿಯುವ ಮೊತ್ತಕ್ಕೆ ರವಾನೆಗಾರರಿಗೆ ಬ್ಯಾಂಕ್ ಡ್ರಾಫ್ಟ್ ಕಳುಹಿಸಿದ್ದಾರೆ.

ರವಾನೆಗಾರರ ಪುಸ್ತಕಗಳಲ್ಲಿ ಅವಶ್ಯಕ ಖಾತೆಗಳನ್ನು ಸಿದ್ಧಪಡಿಸಿರಿ.

9. ಆಶಾ ಸಾರಿಗೆ ಲಿ. ಯಲ್ಲಾಪುರ ಅವರ ಬಾಡಿಗೆ ಖರೀದಿ ಪದ್ಧತಿಯ ಮೇಲೆ ವಾಹನಗಳನ್ನು ಖರೀದಿಸಿದ್ದಾರೆ. ಕೆಳಗಿನಂತೆ ಹಣ ಸಂದಾಯ ಮಾಡುವ ಒಪ್ಪಂದವಾಗಿದೆ.

1-1-2011 ಒಪ್ಪಂದ ಸಹಿಯಾದಾಗ ರೂ. 32,000

31-12-2011 ಮೊದಲ ಕಂತು ರೂ. 44,800

31-12-2012 ಎರಡನೇ ಕಂತು ರೂ. 41,600

31-12-2013 ಮೂರನೇ ಕಂತು ರೂ. 38,400

31-12-2014 ಕೊನೆಯ ಕಂತು ರೂ. 35,200

ಸವಕಳಿಯನ್ನು ಶೇ. 20 ರಂತೆ ಇಳುವರಿ ಶಿಲ್ಕು ಪದ್ಧತಿ ಮೇಲೆ ತೆಗೆಯಲಾಗಿದೆ. ಶೇ. 10 ರಂತೆ ಬಡ್ಡಿ ಆಕರಿಸಲಾಗಿದೆ. ವಾಹನದ ನಗದು ಬೆಲೆಯನ್ನು ಕಂಡು ಹಿಡಿಯಿರಿ ಮತ್ತು ಆಶಾ ಸಾರಿಗೆ ಲಿ. ರವರ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿರಿ.

Turn over

10. ಗಜಾನ ಕಂ. ನಿಯಮಿತ ದಿನಾಂಕ 1.1.2015 ರಂದು ಕಂತು ಪದ್ಧತಿಯ ಮೇಲೆ ಕಪ್ಪುಟರ್ ಕಂಪನಿ ಬೆಳಗಾಂ ಇವರಿಂದ ಗಣಕಯಂತ್ರಗಳನ್ನು ಖರೀದಿಸಿದರು. ಖರೀದಿ ದಿನದಂದು ರೂ. 24,000 ನಗದು ಕೊಡಬೇಕು. ಹಾಗೂ ಉಳಿದ ಮೊತ್ತವನ್ನು ಪ್ರತಿವರ್ಷ ಡಿಸೆಂಬರ್ 31 ರಂದು ರೂ. 24,000 ಗಳ ನಾಲ್ಕು ಕಂತುಗಳಲ್ಲಿ ಕೊಡಬೇಕು.

ಕಪ್ಪುಟರ್ಸ್ ರೋಖ ಬೆಲೆ ರೂ. 1,08,000ಗಳು. ಬಾಕಿ ಹಣದ ಮೇಲೆ ಮಾರಾಟಗಾರರು ಶೇ. 5 ಬಡ್ಡಿ ಆಕರಿಸುತ್ತಾರೆ. ಕಪ್ಪುಟರ್ಸ್ ಮೇಲೆ ಪ್ರತಿ ವರ್ಷ ಇಳುವರಿ ಶಿಲ್ಕು ಪದ್ಧತಿಯಂತೆ ಶೇ. 10 ರಂತೆ ಸವಕಳಿ ಆಕರಿಸಿರಿ. ಗಜಾನನ ಕಂ. ನಿ. ಇವರ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತೋರಿಸಿರಿ.

11. ಮೂನ್ ಕಂ. ಕಾರವಾರ ಇವರು ಹುಬ್ಬಳಿಯಲ್ಲಿ ತಮ್ಮ ಶಾಖೆಯನ್ನು ಹೊಂದಿದ್ದಾರೆ. ಸರಕುಗಳನ್ನು ಮೂಲಬೆಲೆಯ ಮೇಲೆ ಶೇ. 50 ರಷ್ಟು ಲಾಭ ಕೊಡಿಸಿ ಕ್ರಯಪಟ್ಟಿಯಲ್ಲಿ ನಮೂದಿಸಲಾಗಿದೆ. ಶಾಖೆಯು ಸ್ವೀಕರಿಸಿದ ಎಲ್ಲಾ ಹಣವನ್ನು ಪ್ರಧಾನ ಕಛೇರಿಗೆ ಕಳುಹಿಸುತ್ತದೆ ಮತ್ತು ಎಲ್ಲಾ ವೆಚ್ಚಗಳನ್ನು ಪ್ರಧಾನ ಕಛೇರಿಯು ಕೊಡುತ್ತದೆ.

ಕೆಳಗೆ ಪೂರೈಸಿದ ಮಾಹಿತಿಯಿಂದ, ಶಾಖೆಯ ಲಾಭ ಅಥವಾ ಹಾನಿಯನ್ನು ಕಂಡುಹಿಡಿಯಲು ಸರಕು ಮತ್ತು ದೇಣಿದಾರ ಪದ್ಧತಿಯಂತೆ ಅವಶ್ಯವಾದ ಲೆಕ್ಕ ಪತ್ರಗಳನ್ನು ತಯಾರಿಸಿರಿ.

	ರೂ.
1-4-2018 ಸರಕು ಶಿಲ್ಕು (ಕ್ರಯಪಟ್ಟಿ ಬೆಲೆ ಪ್ರಕಾರ)	74,400
1-4-2018 ದೇಣಿದಾರರು	70,400
ಶಾಖೆಗೆ ಕಳಿಸಿದ ಸರಕುಗಳು (ಮೂಲ ಬೆಲೆಯ ಪ್ರಕಾರ)	2,72,000
ಶಾಖೆಯಲ್ಲಿ ವಿಕೃತಿ :	
ನಗದು ಮಾರಾಟ	2,00,000
ಉದ್ದರಿ ಮಾರಾಟ	2,48,000
ದೇಣಿದಾರರಿಂದ ವಸೂಲಾದ ಮೊತ್ತ	2,43,200
ಶಾಖೆಯಿಂದ ಪರತ ಬಂದ ಸರಕು	12,000
ದೇಣಿದಾರರಿಂದ ಪರತ ಬಂದ ಸರಕು	9,600
ಸರಕಿನಲ್ಲಿ ಹೆಚ್ಚಳ	13,200
ದೇಣಿದಾರರಿಗೆ ಬಿಟ್ಟುಕೊಟ್ಟ ಸೋಡಿ	1,600
ಶಾಖೆಯ ವೆಚ್ಚಗಳು	43,200

12. ಶಿಂದೆ ಟ್ರೇಡರ್ ಅಣ್ಣೇರಿ ಅವರಣವು ದಿ. 26-4-2019 ರಂದು ಅಗ್ನಿಗಾಹುತಿಗೊಂಡಿದೆ. ಟ್ರೇಡರ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಕಿ ಅಂಶಗಳು ಲಭ್ಯವಾಗಿವೆ:

	ರೂ.
ಸರಮು ಶಿಲ್ಕು ದಿ : 1-1-2017	... 2,00,000
ಸರಮು ಶಿಲ್ಕು ದಿ : 31-12-2017	... 3,00,000
ಖರೀದಿ 2017ನೇ ವರ್ಷದಲ್ಲಿ	... 27,00,000
ಮಾರಾಟ 2017ನೇ ವರ್ಷದಲ್ಲಿ	... 32,50,000
ಖರೀದಿ ದಿ: 1.1.2018 ರಿಂದ 26.4.2018	... 18,00,000
ಮಾರಾಟ ದಿ: 1.1.2018 ರಿಂದ 26.4.2018	... 20,50,000
ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ	... 80,000

ಅಗ್ನಿವಿಮಾ ಹಕ್ಕು ಬಾಧ್ಯತೆ ವರೆದಿ ತಯಾರಿಸಿರಿ.

13. ಪ್ರಕರಣ ಅಧ್ಯಯನ (ಕಡ್ಡಾಯ)

ಈ ಕೆಳಗಿನ ವಿವರಗಳನ್ನು 2018 ನೇ ವರ್ಷದ ವಿಕಾಸ ಕಂಪನಿ ನಿಯಮಿತದ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ:

(i) ವಿಭಾಗಗಳಿಗನುಗುಣವಾಗಿ	x	y	z
	ರೂ.	ರೂ.	ರೂ.
ಸರಕಿನ ಶಿಲ್ಕು (1.1.2018)	... 68,000	57,600	27,600
ಖರೀದಿ	... 1,40,000	1,20,000	1,00,000
ಮಾರಾಟ	... 2,40,000	2,00,000	1,60,000
ಸರಕಿನ ಶುಲ್ಕ 31.12.2018	... 66,960	48,200	52,000

- (ii) ಎಲ್ಲಾ ವಿಭಾಗಗಳ ಮೇಲೆ ಹೂಡಿದ ಖರ್ಚು

	ರೂ.
ಸಂಬಳ	... 42,000
ಬಾಡಿಗೆ ಮತ್ತು ದರ	... 36,000
ಸೋಡಿ ಕೊಟ್ಟದ್ದು	... 12,000

Turn over

(iii) ಅಂತರ ವಿಭಾಗಗಳಲ್ಲಿ ವ್ಯವಹಾರ

ರೂ.

x ದಿಂದ y ಗೆ	...	19,200
x ದಿಂದ z ಗೆ	...	9,600
y ದಿಂದ z ಗೆ	...	12,800

(iv) ಇತರ ಮಾಹಿತಿ :

- (a) ಸಿಬ್ಬಂದಿ ಸಂಖ್ಯೆ $x = 15$, $y = 10$ ಮತ್ತು $z = 5$
- (b) ವಿಭಾಗಗಳು ಜಾಗೆ ಆಕ್ರಮಿಸಿದ್ದು $x = 200$ ಚ. ಪೂಟ್, $y = 150$ ಚ. ಪೂಟ ಮತ್ತು $z = 100$ ಚ. ಪೂಟ
- (A) ಎಲ್ಲಾ ವಿಭಾಗಗಳ ಲಾಭ ಅಥವಾ ಹಾನಿಯನ್ನು ಕಂಡುಹಿಡಿಯಿರಿ.
- (B) ವಿಭಾಗದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನಿಮಗೆ ಯೋಗ್ಯ ಅನಿಸಿದ ಸಲಹೆಯನ್ನು ನೀಡಿರಿ.

(3 × 15 = 45 marks)